

BKI 1810
16-17

11
18/10/16-17

Handwritten signature and text in Kannada script.

LEASE DEED

This Lease Deed (hereinafter referred to as the "Lease Deed") made on this 17 day of DECEMBER, 2016

BY AND BETWEEN

JSW STEEL LIMITED, a Company within the meaning of section 2 of Companies Act, 2013 and having its registered office at "JSW Centre", Bandra - Kurla Complex, Bandra (E), Mumbai 400 051 and Vijayanagar works at P.O. Vidyanagar, Sandur Taluk, District Bellary, Karnataka-583275, represented by Dr. Vinod Nowal, Dy. Managing Director through the GPA holder (registered GPA No. SNR-409/2015-16 registered in said registrar office Sandur dated 09.02.2015) Mr. Manjunath Prabhu, Sr. Vice President (hereinafter referred to as "LESSOR" which expression shall unless excluded by or repugnant to the context be deemed to include its successors and assigns) of the First Part

AND

JSW Foundation, a public charitable trust formed under the provisions of the Public Trusts Act, 1950, having its Registered Office at 6, Panchsheel Road, New Delhi and Administrative Office at Jindal Mansion, 5A, Dr. C. Deshmukhi Marg, Mumbai - 400 026 and branch office at Ganagalla, Bellary District-583123, Karnataka, India, represented by Mr. M.R.M. Varrier (hereinafter referred to as the "LESSEE" which expression shall unless repugnant to the context, be deemed to include its successors and assigns) of the Second Part

The Lessor and Lessee shall be collectively referred to as "Parties" and individually as a "Party"

WHEREAS:

- a) The Lessor is absolutely seized and possessed of or otherwise well and lawfully entitled to the land bearing Survey number 323/C1A and 324/D admeasuring 35.36 acres, situated at Kurekappa village, Sandur Taluk, District Bellary hereinafter referred to as the "Said Land".

M/s. JSW Steel Ltd.

Handwritten signature and "Authorised Signatory" text.

Handwritten signature in green ink.

Principal
Jindal Adarsh Vidyalaya
Shankar Hill Town-583153.
JSW Township, Sanduru (Tq.)
Ballari (Dist.) Karnataka.



Handwritten signature in blue ink.

Chairman
School Management Committee
JINDAL ADARSH VIDYALAYA

ತೆರಿಕೆ ಸಂಖ್ಯೆ 1810/1617
 ದಾಖಲೆ ಸಂಖ್ಯೆ 2



Print Date & time: 17-12-2016 12:08:40 PM

ಪ್ರಾಥಮಿಕ ಶಾಲೆ 1810

ಉಪನಿರ್ದೇಶಕರು
 ಸೊಂಡೂರು

ಶ್ರೀ ಜಿ ಎಸ್ ಡಬ್ಲ್ಯೂ ಪೌಂಡೇಶನ್ ವರವಾಗಿ ಎಂ ಆರ್ ಎಂ ವಾರಿಯಾರ್ ತೋರಣಗಳು ಇವರಿಂದ ಹಾಜರ ಮಾಡಲ್ಪಟ್ಟಿದೆ

ಕ್ರಮ ಸಂಖ್ಯೆ	ವಿವರ	ರೂ. ವೆ
1	ತೋರಣಕೆ ತುಂಬು	25000.00
2	ಡಬ್ಲ್ಯೂ ಸಿಂಗ್ ಡಿ	390.00
3	ಪರಿಶೋಧನೆ ಮತ್ತು ಪರಿವಿರಣೆ	30.00
	ಒಟ್ಟು:	25420.00

ಶ್ರೀ ಜಿ ಎಸ್ ಡಬ್ಲ್ಯೂ ಪೌಂಡೇಶನ್ ವರವಾಗಿ ಎಂ ಆರ್ ಎಂ ವಾರಿಯಾರ್ ತೋರಣಗಳು ಇವರಿಂದ ಹಾಜರ ಮಾಡಲ್ಪಟ್ಟಿದೆ

ಹೆಸರು	ಫೋಟೊ	ಹೆಚ್ಚುತ್ತಿರುವ ಗುರುತು	ಸಹಿ
ಶ್ರೀ ಜಿ ಎಸ್ ಡಬ್ಲ್ಯೂ ಪೌಂಡೇಶನ್ ವರವಾಗಿ ಎಂ ಆರ್ ಎಂ ವಾರಿಯಾರ್ ತೋರಣಗಳು			

ಉಪ ನಿರ್ದೇಶಕರು
 ಸೊಂಡೂರು

ಬರೆದುಕೊಟ್ಟಿದ್ದಾಗಿ ಒಪ್ಪಿರುತ್ತಾರೆ

ಕ್ರಮ ಸಂಖ್ಯೆ	ಹೆಸರು	ಫೋಟೊ	ಹೆಚ್ಚುತ್ತಿರುವ ಗುರುತು	ಸಹಿ
1	ಜಿ ಎಸ್ ಡಬ್ಲ್ಯೂ ಪೌಂಡೇಶನ್ ವರವಾಗಿ ಎಂ ಆರ್ ಎಂ ವಾರಿಯಾರ್ ತೋರಣಗಳು ತಿಪ್ಪೇನಹಳ್ಳಿ ವೈದ್ಯಕೀಶ್ (ಬರೆದುಕೊಂಡವರು)			
2	ಜಿ ಎಸ್ ಡಬ್ಲ್ಯೂ ಸ್ಕೂಲ್ ಲಿ ವರವಾಗಿ ಡಾ ವಿಮೋದ ನಾವೇಲ್ ಡೆಪ್ಯೂಟಿ ಮ್ಯಾನೇಜಿಂಗ್ ಡೈರೆಕ್ಟರ್ ವರವಾಗಿ ಜಿ.ಪಿ.ಎ ಸೊಲ್ವಾರ್ ಮಂಜುನಾಥ ಪ್ರಭು (ಬರೆದುಕೊಂಡವರು)			

ಉಪ ನಿರ್ದೇಶಕರು
 ಸೊಂಡೂರು

P.E.M.V.

Principal
 Jindal Adarsh Vidyalaya
 Shankar Hill Town-583153.
 JSW Township, Sanduru (Tq.)
 Ballari (Dist.) Karnataka.

Chairman
 School Management Committee
 JINDAL ADARSH VIDYALAYA

Sub: 3 dated 15/10/16-17
Consent: 3

- b) The Government of Karnataka and the Lessor herein entered into a Sale Deed No. 90/09/2005 registered in the office of Sub-Registrar, Bellary vide document No. 23/2006-07 in Book 1, wherein 3430 sq. acres of land including the said Land was transferred to Lessor herein.
- c) The Lessor has approached the Lessor with a request to grant lease of the portion of the said Land along with structures standing thereon, measuring 7.32 acres more particularly described in the Schedule hereunder, hereinafter referred to as the "Schedule Premises" with a view to use the Schedule Premises and structures standing thereon as School.
- d) The Lessor has agreed to provide the Schedule Premises on Lease to Lessee on certain terms and conditions agreed upon between parties.

NOW THEREFORE IT IS HEREBY AGREED BY AND BETWEEN THE PARTIES HERETO AS FOLLOWS:

1. In pursuance of the said Lease Deed and in consideration of the rent hereby granted and the Lessee's covenants hereinafter mentioned, the Lessor hereby demise to the Lessee and the Lessee agrees to take on lease the Schedule Premises for a period of thirty (30) years effecting from date: 1st November 2016 up to till date is: October 2046 (the "Lease Period") and paying during the lease period unto Lessor lease rent at the rate of Rs. 1,93,500/- (Rupees One Lakh Ninety Three Thousand only) per month, (the "Lease Rent") for the Schedule Premises to be paid in the manner hereinafter provided.
2. The Parties may renew the Lease Deed for a further period on such terms and conditions as mutually agreed to between the Parties. However, the Parties shall execute a fresh Lease Deed for the renewed term in case of exercise of the renewal option.
3. LESSEE HEREBY COVENANT WITH LESSOR THAT:
 - 4.1 It shall duly perform and strictly observe the terms of this Lease Deed as also the terms and conditions as stipulated in the Sale Deed.



M/s. JSW Steel Ltd.,

[Signature]
Authorised Signatory.

[Signature]
Principal
Jindal Adarsh Vidyalaya
Shankar Hill Town-583153.
JSW Township, Sanduru (Tq.)
Ballari (Dist.) Karnataka.

[Signature]



[Signature]
Chairman
School Management Committee
JINDAL ADARSH VIDYALAYA

ಇದರ ಸಂಖ್ಯೆ 1810/16-17
 ದಸ್ತಾವೇಜು 4

ಗುರುತಿರುವವರು

ಉಪನಿರ್ದೇಶಕರಾದ
 ಸಂಚಾರ

ಕ್ರ. ಸಂಖ್ಯೆ	ನಿರ್ದೇಶನ ವಿವರ	ಹೆಸರು
1	ಮೈಸೂರು: ತಂದೆ ಚಳ್ಳವಾಸರಾಜು ಕೆ.ಎ.ರೋಡ್	N.B. Muttu
2	ಪಿ. ಹೆಚ್. ರಂಗೇಶ್ವರ ತಂದೆ ಹೆಚ್. ಹನುಮಂತಪ್ಪ ಎಸ್. ಬಾಲಾಪುರ ಗ್ರಾಮ ಸಂಚಾರು ಹಾ	F.H. Rayappa

ಉಪನಿರ್ದೇಶಕರಾದ
 ಉಪ ನಿರ್ದೇಶಕರಾದ
 ಸಂಚಾರ



1 ನೇ ಪುಸ್ತಕದ ದಸ್ತಾವೇಜು
 ಸಂಖ್ಯೆ SNR-1-01810-2016-17 ಅಗಿ
 ಸಿ.ಡಿ. ಸಂಖ್ಯೆ SNRD61 ನೇ ಧರಲ್ಲಿ
 ದಿನಾಂಕ 17-12-2016 ರಂದು ನೋಂದಾಯಿಸಲಾಗಿದೆ



ಉಪನಿರ್ದೇಶಕರಾದ
 ಉಪ ನಿರ್ದೇಶಕರಾದ (ಸಂಚಾರು)
 ಸಂಚಾರ

Designed and Developed by C-DAC, ACTS, Pune


Principal
Jindal Adarsh Vidyalaya
Shankar Hill Town-583153.
JSW Township, Sanduru (Tq.)
Ballari (Dist.) Karnataka.


Chairman
School Management Committee
JINDAL ADARSH VIDYALAYA

ಶಾಖೆ 5 ದಿನಾಂಕ 18/10/16-17
ಪುಸ್ತಕ ಸಂಖ್ಯೆ 5

ಮಾನ್ಯ ಸರ್ಕಾರಿ ಶಾಲೆ
ಜಿಂದಲ ಅರಶ್ ವಿದ್ಯಾಲಯ

4.2 During the Lease Period, it shall pay unto the Lessor the Lease Rent of Rs. _____ (Rupees _____) before 5th of every month and the payment of the Lease Rent shall be subject to any deduction at source at the applicable rate and Lessee shall issue necessary certificates evidencing deduction of tax at source to Lessor.

4.3 Throughout the Lease Period, Lessee shall pay to Lessor from time to time such recurring fees and other charges as may be demanded by Lessor for the amenities or common facilities provided by Lessor in respect of the Schedule Premises.

4.4 Lessee shall observe and conform to all rules, regulations and bye-laws of the local authority concerned or any other statutory / regulatory regulations in any way relating to public health and sanitation for the time being in force in order to keep the Schedule Premises and surroundings clean and in good condition to the satisfaction of the concerned agencies;

4.5 Lessee shall permit Lessor or its authorised representative from time to time and at all reasonable times of the day during the Lease Period to enter upon the Schedule Premises and inspect the same.

4.6 Lessee shall not do or permit to be done anything on the Schedule Premises which may be a nuisance, annoyance or disturbance to the owners, occupiers or residents of other premises / lands in the vicinity.

4.9 Lessee shall not store any explosives or inflammable articles or things in any building or place upon the Schedule Premises.

4.11 Lessee shall keep the buildings and structures erected by it on the Schedule Premises insured for its full replacement value against all risks including erection, fire, riot, lightning, explosion, earthquake, strike, storm, tempest, malicious damage, theft, civil commotion and such other risks (including third party risks) as Lessor may require, and pay all insurance premium and renew the insurance policies, from time to time during the Lease Period herein.




M/s. JSW Steel Ltd.

3

[Signature]
Authorised Signatory

Principal
Jindal Adarsh Vidyalaya
Shankar Hill Town-583153.
JSW Township, Sanduru (Tq.)
Ballari (Dist.) Karnataka.



[Signature]
Chairman
School Management Committee
JINDAL ADARSH VIDYALAYA

ಇದು _____ 12/10/16-17
ದಾಖಲೆ ಸಂಖ್ಯೆ _____



ಉಪನೋಂದಣಾಧಿಕಾರಿ
ಸೋಂಡೂರು
ಕರ್ನಾಟಕ ಸರ್ಕಾರ

ನೋಂದಣಿ ಹಾಗೂ ಮುದ್ರಾಂಕ ಇಲಾಖೆ
Department of Stamps and Registrar on


ಪ್ರಮಾಣ ಪತ್ರ

1957 ರ ಕರ್ನಾಟಕ ಮುದ್ರಾಂಕ ಇಾಯ್ತಿಯ ಕೆಲ 10 ಎ ಅಡಿಯಲ್ಲಿಯ ಪ್ರಮಾಣ ಪತ್ರ

ಶ್ರೀ ಜಿ ಎಸ್. ಚಬ್ಬಾ ಪೌಂಡೇಶನ್ ಸರವಾಗಿ ಎಂ.ಆರ್.ಎಂ ವಾರಿಯಾರ್ ಶೋರಣಗಲ್ಲ ಇವರು 120000 00
ರೂಪಾಯಿಗಳನ್ನು ನಿಗದಿತ ಮುದ್ರಾಂಕ ಶುಲ್ಕವಾಗಿ ಪಾವತಿಸಿರುವುದನ್ನು ದೃಢೀಕರಿಸಲಾಗಿದೆ

ಪ್ರಕಾರ	ಮೊತ್ತ (ರೂ.)	ಹಣದ ಪಾವತಿಯ ವಿವರ
ಇತರ ಬ್ಯಾಂಕ್ ಡಿ.ಡಿ.	120000.00	ಎಸ್.ಬಿ.ಎಂ.ಜಿ.ವಿ ಎಸ್ ಎಲ್.ಸೈಬ್ ಬ್ರಾಂಚ್ ಶೋರಣಗಲ್ಲ ಡಿ.ಡಿ.ನಂ. 143920 ದಿನಾಂಕ 23/11/2016
ಒಟ್ಟು :	120000.00	

ಸ್ಥಳ : ಸೋಂಡೂರು
ದಿನಾಂಕ : 17/12/2016



ಉಪನೋಂದಣಿ ಮತ್ತು ಮುದ್ರಾಂಕ ಇಲಾಖೆ
ಉಪನೋಂದಣಿ ಅಧಿಕಾರಿ
ಸೋಂಡೂರು

Designed and Developed by C- DAC, ACTS Pune.


Principal
Jindal Adarsh Vidyalaya
Shankar Hill Town-583153.
JSW Township, Sanduru (Tq.)
Ballari (Dist.) Karnataka.


Chairman
School Management Committee
JINDAL ADARSH VIDYALAYA

ಇದರ ಸಂಖ್ಯೆ 1810/16-17
ದಾಖಲೆ ಸಂಖ್ಯೆ

ಅಧಿಕಾರಿಗಳಿಗೆ ಮಾತ್ರ

4.12 At the expiration or sooner termination of the Lease Period, unless renewed for a further period on mutual consent, to deliver unto Lessor, peaceful possession of the Schedule Premises in good condition within six (6) months of expiry or earlier termination of the Lease Period, as the case may be.

4.13 Lessee shall not transfer, assign, sub-let or part with the possession of the Schedule Premises or any part thereof or create any right or interest therein without the previous written consent of Lessor.

4.14 Lessee shall be entitled to erect and fix up in the Schedule Premises partitions either wooden or brick wall and also to fix electrical, sanitary and other fixtures and fittings which Lessee shall be entitled to remove at anytime on or before the expiration or sooner termination of the Lease Period;

4.15 Lessee shall indemnify and keep indemnified Lessor against any loss, damage or harm that may be caused and/or suffered by Lessor as a result of intentional breach by Lessee of any of the terms of this Lease Deed or any law as may be in force at the time being in force and from time to time thereafter or due to any act or conduct of Lessee and/or its staff, employees, servants (including their family members) or parties/agencies connected with the business of Lessee such acts or conduct causing harm, damage, loss or injury to the Schedule Premises.

4.16 Lessee shall inform Lessor with reasonable diligence of any proceedings, encroachments or interference in respect of the Schedule Premises by any third party which may impair the rights of Lessor in respect of Schedule Premises.

4.17 Lessee shall use the Schedule Premises as a person of ordinary prudence would use them as if it were its own, and not use, permit others to use the Schedule Premises for purpose other than for which it was leased or commit any act, which is destructive or permanently injurious thereto.

M/s. JSW Steel Ltd.,


Authorized Signatory



Principal
Jindal Adarsh Vidyalaya
Shankar Hill Town-583153.
JSW Township, Sanduru (Tq.)
Ballari (Dist.) Karnataka.





Chairman
School Management Committee
JINDAL ADARSH VIDYALAYA

18/10/16-17

4.18 LESSOR shall pay and bear the water and energy charges, ~~to~~ maintenance and upkeep charges to Lessor on the rates mutually agreed upon both the Parties.

4. LESSOR HEREBY COVENANTS WITH LESSEE AS UNDER:

5.1 Lessor has in itself good right, power and authority to demise unto Lessee the Schedule Premises in the manner herein appearing.

5.2 Upon LESSEE paying the Lease Rent hereby reserved and observing and performing the covenants herein contained and on its part to be observed and performed shall peaceably and quietly hold, occupy and enjoy the Schedule Premises for the Lease Period hereby granted without any interruption or disturbance from or by LESSOR or any person or persons lawfully claiming by, from or under LESSOR.

5.3 Lessor shall pay all taxes, rates, assessments and outgoings of every description payable in respect of the Schedule Premises, other than those which Lessee is to bear as mentioned in the above clauses, at all times during the Lease Period and keep Lessee indemnified against any such demand, action and proceedings thereof.

6. NOTWITHSTANDING ANYTHING HEREINABOVE MENTIONED IT IS AGREED BY AND BETWEEN THE PARTIES THAT:

6.1 In the event Lessor desires to sell, transfer, assign the Schedule Premises Lessor shall, prior to creating such interest, procure and provide to Lessee an unconditional acknowledgement from the person in whose favour such interest is to be created, that such purchaser/ transferee/ assignee as the case may be shall to the extent applicable be bound by the terms and conditions of the Lease Deed, and Lessee shall attain such person as the Lessor under this Lease Deed.

6.2 Each Party represent to the other Party that, the execution, delivery and the performance by each of the Party of its obligations under this Lease Deed have been duly and validly authorised by all necessary corporate action to the extent relevant; that the performance of or compliance with the respective obligations under this

M/s. JSW Steel Ltd.,
Authorised Signatory

Principal
Jindal Adarsh Vidyalaya
Shankar Hill Town-583153.
JSW Township, Sanduru (Tq.)
Ballari (Dist.) Karnataka.



Chairman
School Management Committee
JINDAL ADARSH VIDYALAYA

15/10/16-17

Lease Deed, do not violate or exceed any power or restriction granted or any law to which each Party is subject to or violate any of the provisions of constitutional documents and/or any agreement, arrangement or understanding oral or written, entered into by it with any third party and the representation made herein shall survive following the execution of this Lease Deed

7. TERMINATION

The Lease Deed may be terminated under any of the following circumstances, namely

7.1 Upon expiry of the Lease Period; or

7.2 By mutual consent, or

7.3 By Lessor in the event Lessee commits default in payment of Lease Rent and Lessee fails to remedy the default within forty five (45) days from the date of receipt of written notice from Lessor to remedy such default; or

7.4 In the event at any time of any intentional default by Lessee in complying with its obligations under this Lease Deed, Lessor shall, if the default is by its nature capable of being remedied, be entitled to issue a notice to Lessee setting out the default and requiring Lessee to rectify such default or provide a suitable explanation for the same within thirty days of receipt of such notice, failing which Lessor shall be entitled to terminate the Lease Deed by issuing a further notice of seven (7) days to Lessee.

7.5 The termination of this Lease Deed shall not effect or prejudice any term(s) and/ or condition(s) which is/are expressly or by implication required to continue in effect after such termination.

8. AMENDMENTS

No change, variation or modification of any of the terms and conditions set forth herein shall be valid unless incorporated as an amendment to this Lease Deed, and signed by the duly authorized representatives of both the Parties.

9. NOTICES

M/s. JSW Steel Ltd.,

6

Authorised Signatory,

Principal
Jindal Adarsh Vidyalaya
Shankar Hill Town-583153.
JSW Township, Sanduru (Tq.)
Ballari (Dist.) Karnataka.



Chairman

School Management Committee
JINDAL ADARSH VIDYALAYA



ದಿನ: 5 18/10/18
ವಿಧಿ: 10

All notices shall be sent to the addresses of the respective Parties stated at the beginning of this Lease Deed by Registered Post Acknowledgement Due (RPX) unless a different address has been intimated in writing against receipt.

10. SEVERABILITY

If any provision of this Lease Deed is held to be unenforceable, illegal or void, all other provisions will nevertheless continue in full force and effect. The Parties will however be bound to negotiate and settle a further provision to this Lease Deed, which comes as close to the original provision and which is enforceable, legal and valid.

11. FORCE MAJEURE

No Party will be deemed to be in breach of this Lease nor otherwise liable to the other for any failure or delay in performance of this Lease if it is due to any occurrence or contingency beyond its reasonable control including but not limited to acts of God, war, fire, flood, tempest and national emergencies and a Party so delayed shall be entitled to a reasonable extension of time for performing such obligations.

12. WAIVER

Failure or delay by either Party to enforce any provision of this sub lease shall not constitute a waiver of such provision or any other provision(s) of this sub lease nor will any partial exercise of any provision preclude any further exercise of the same or any other provision.

13. DISPUTE RESOLUTION

Any dispute, differences or claim arising out of this Lease between the parties shall be resolved amicably within a period of 30 days from the date of such dispute, differences or claim raised by one party to the other. If no settlement is arrived at within the period of 30 days, such dispute, differences or claim shall be resolved in accordance with the provisions of Arbitration and Conciliation Act, 1996 and the rules made there under. The venue of arbitration shall be Bellary and the arbitration proceedings shall be conducted in English language.

14. JURISDICTION

The courts at Bellary alone shall have the exclusive jurisdiction to hear matters pertaining to the arbitration or any matter related thereto.

M/s. JSW Steel Ltd.

Authorised Signatory

Principal
Jindal Adarsh Vidyalaya
Shankar Hill Town-583153.
JSW Township, Sanduru (Tq.)
Ballari (Dist.) Karnataka.



Chairman
School Management Committee
JINDAL ADARSH VIDYALAYA

12/10/16-17
 11

15. GOVERNING LAWS

This Lease shall be governed by and construed in accordance with the laws of India

REGISTRAR OF DEEDS
 Bellary

16. CAPTIONS

The various captions used in this Lease Deed are for the organizational purpose only and may not be used to interpret the provisions thereof. In case of conflict between the bare captions and the related text, the text will prevail.




SCHEDULE PREMISES


All THAT piece and parcel of land measuring 7.52 acres and structure standing thereon admeasuring 641.87 sqft situated at Kurekuppa village, Sandur Taluk, Bellary District in the State of Karnataka within the registration district of Bellary, bearing survey numbers and bounded as mentioned below:



Abstract of Land			
Sl. No.	Village	Survey Number	Area in acres
1.	Kurekuppa	323 / C (Part)	2.68
2.	Kurekuppa	324 / D (Part)	4.84
Total			7.52

IN WITNESS WHEREOF the Parties have executed this Lease Deed on the date, month and year first above written.

For and on behalf of Lessor / JSW Steel Limited M/s. JSW Steel Ltd.,  Authorised Signatory, Name Manjunath Prabhu	For and on behalf of Lessee / JSW Foundation   Name M.R.M. Warriar
Witnesses N.B. M... N.B.	Witnesses P.H. 583123


SADASHIVARAO SHINDE
 D.W.L. No. 33/05-0P
 BANSUR-503 110

Principal
Jindal Adarsh Vidyalaya
Shankar Hill Town-583153,
JSW Township, Sanduru (Tq.)
Ballari (Dist.) Karnataka.


Chairman
School Management Committee
JINDAL ADARSH VIDYALAYA



Print Date/Time Saturday, 17 December, 2016 - 12:11:30PM

ಕರ್ನಾಟಕ ಸರ್ಕಾರ

ನಮೂನೆ: 15

ಆಡಳಿತ ಸಂಖ್ಯೆ : 5/141

ಪ್ರವೃತ್ತಿ ಸಂಖ್ಯೆ 15 (148ನೇ ನಿಯಮ)

ಬಗ್ಗೆ ಆಯ್ಕೆ ಪ್ರಕ್ರಿಯೆ ನಡವಳಿಯಲ್ಲಿ ಸುಖಾನ್ವಯಗಳು ಮಾಡಿದಾಗ ಇವುಗಳ ಮತ್ತು ಸೇವಾಸೂಚಿಯಾದ ಕ್ರಮಗಳ ವಿವರಗಳ ಬಗ್ಗೆ ಒಂದು ಪ್ರಮಾಣಪತ್ರವಾಗಿ ಆಡಳಿತ ಸಂಖ್ಯೆ ಸಲ್ಲಿಸಲಾಗಿದೆ (ಆಡಳಿತ ಸಂಖ್ಯೆ ಕೋಡ್ 583153 ಮತ್ತು ವಿವರಗಳು)
Details of Property: Properties situated in: Kurekappa havig. Survey No - 0 :

ಕೂಡೆ ಆಯ್ಕೆ ಪ್ರಕ್ರಿಯೆಯ ವಿವರಗಳನ್ನು 17/12/2016 ರಿಂದ 17/12/2016 ರವರೆಗೆ 1 ರಲ್ಲಿ ಸೂಚಿಸಲಾಗಿರುವುದನ್ನು ತೋರಿಸಿ ಸಹಿ/ಹಸ್ತಾಕ್ಷರಗಳು ಮತ್ತು ಈ ತೋರಿಸಿಕೊಂಡಿರುವ ಹೆಚ್ಚಿನ ತೋರಿಸಿದ ಕ್ರಮಗಳು ಅಗತ್ಯ ಮುಖಾಂತರಗಳು ಕಂಡುಬಂದವುಗಳನ್ನು ಈ ಮೂಲಕ ಸೂಚಿಸಲಾಗಿದೆ.

ಕ್ರಮ ಸಂಖ್ಯೆ	(ಎ) ಗ್ರಾಮದ ಹೆಸರು	ನಿರ್ವಹಣಾ ಅಧಿಕಾರಿ ಹೆಸರು	(ಬಿ) ದಾಖಲೆಗಳ ಸ್ವರೂಪ ಮತ್ತು ಮೊತ್ತ (In Rs.)	ಅಭ್ಯರ್ಥಿಗಳ ಹೆಸರು		ಸಂಖ್ಯೆ	ಶಬ್ದ	ದಾಖಲೆಗಳ ಸಂಖ್ಯೆಗಳು
				ಬಲಿಯ ಹೆಚ್ಚಿನವರು	ಬಲಿಯುಕೊಂಡವರು			
11	Village Name ಕುರೆಕಟ್ಟೆ Property Schedule Description LAND MARK:ಕುರೆಕಟ್ಟೆ ಗ್ರಾಮದ 1 ಸಂ.323/Clರ ಪಕ್ಕಿ ಸೀಮೆ 2 ಎಕರೆ 68 ರೂಪಾಯಿ ಮಾತು (Schedule A.) ಕುರೆಕಟ್ಟೆ ಗ್ರಾಮದ 1 ಸಂ.323/Clರ ಪಕ್ಕಿ ಪ್ಲಾನ್ 2 ಎಕರೆ 68 ರೂಪಾಯಿ ಮಾತು (EAST) (WEST) (SOUTH) (NORTH)(Note)	17/12/2016	ಭೂಮಿ ಗುತ್ತಿಗೆ (ಆರ್ಡರ್) Market Value 0.00 Consideration 2,322,000.00	(1)ಬಿ.ಎಸ್. ಶಾಸ್ತ್ರಿ (2)ಎಸ್.ಎಸ್. ಶಾಸ್ತ್ರಿ (3)ಎಸ್.ಎಸ್. ಶಾಸ್ತ್ರಿ (4)ಎಸ್.ಎಸ್. ಶಾಸ್ತ್ರಿ (5)ಎಸ್.ಎಸ್. ಶಾಸ್ತ್ರಿ (6)ಎಸ್.ಎಸ್. ಶಾಸ್ತ್ರಿ (7)ಎಸ್.ಎಸ್. ಶಾಸ್ತ್ರಿ (8)ಎಸ್.ಎಸ್. ಶಾಸ್ತ್ರಿ (9)ಎಸ್.ಎಸ್. ಶಾಸ್ತ್ರಿ	ಎಸ್.ಎಸ್. ಶಾಸ್ತ್ರಿ ಎಸ್.ಎಸ್. ಶಾಸ್ತ್ರಿ	11	SNRD61	SNR-1-01810-2016-17

Principal

Jindal Adash Vidyalaya
Shankar Hill Tower-583153.
JSW Township, Sanduru (Tq.)
Ballari (Dist.) Karnataka.


Chairman
School Management Committee
JINDALADARSH VIDYALAYA

Village Name: ಕಡಬ Property Schedule Description: LAND MARKS ಕ್ರಮದ ನಂ. 324/D 288 ಸರ್ಕೀ 4 ಎಕರೆ 84 ಚೀಲೆ ಇಳಿ ಪೂಜು (Schedule A: 1 4 ಎಕರೆ ಇಳಿ ನಂ. 324/D 288 ಪೂಜು 4 ಎಕರೆ 84 ಚೀಲೆ ಇಳಿ ಪೂಜು (EAST) (WEST) (SOUTH) (NO OTHER NOTE)	17/12/2016	ಗುಣ್ಯ ಮೂಲ್ಯ (೦೯೯) Market Value 0.00 Consideration 2,322,000.00	(1) ಈ ಎಲ್ಲಾ ಕ್ರಮದ ನಂ. 324/D 288 ಪೂಜು ಕಡಬ ತಾಲ್ಲೂಕು ಕಡಬ ಪುರಮಂಡಲ ಸೀಮೆಗೆ ಸೇರಿರುವುದು ಮತ್ತು ಪ್ರಮಾಣಕ್ಕೆ ಸಿದ್ಧವಿರುವುದು. (2) ಈ ಎಲ್ಲಾ ಕ್ರಮದ ನಂ. 324/D 288 ಪೂಜು ಕಡಬ ತಾಲ್ಲೂಕು ಕಡಬ ಪುರಮಂಡಲ ಸೀಮೆಗೆ ಸೇರಿರುವುದು ಮತ್ತು ಪ್ರಮಾಣಕ್ಕೆ ಸಿದ್ಧವಿರುವುದು.	(1) ಈ ಎಲ್ಲಾ ಕ್ರಮದ ನಂ. 324/D 288 ಪೂಜು ಕಡಬ ತಾಲ್ಲೂಕು ಕಡಬ ಪುರಮಂಡಲ ಸೀಮೆಗೆ ಸೇರಿರುವುದು ಮತ್ತು ಪ್ರಮಾಣಕ್ಕೆ ಸಿದ್ಧವಿರುವುದು. (2) ಈ ಎಲ್ಲಾ ಕ್ರಮದ ನಂ. 324/D 288 ಪೂಜು ಕಡಬ ತಾಲ್ಲೂಕು ಕಡಬ ಪುರಮಂಡಲ ಸೀಮೆಗೆ ಸೇರಿರುವುದು ಮತ್ತು ಪ್ರಮಾಣಕ್ಕೆ ಸಿದ್ಧವಿರುವುದು.	SNRD61	11	SNR-1-1810-2016-17
---	------------	--	--	--	--------	----	--------------------

ಈ ಎಲ್ಲಾ ಕ್ರಮದ ನಂ. 324/D 288 ಪೂಜು ಕಡಬ ತಾಲ್ಲೂಕು ಕಡಬ ಪುರಮಂಡಲ ಸೀಮೆಗೆ ಸೇರಿರುವುದು ಮತ್ತು ಪ್ರಮಾಣಕ್ಕೆ ಸಿದ್ಧವಿರುವುದು.

ಮಾನ್ಯ ಸರ್ಕಾರಿ ಅಧಿಕಾರಿಗಳು

ದಿನಾಂಕ:



ಮುಖ್ಯಸ್ಥರು
ಕಡಬ

(1) ಈ ಎಲ್ಲಾ ಕ್ರಮದ ನಂ. 324/D 288 ಪೂಜು ಕಡಬ ತಾಲ್ಲೂಕು ಕಡಬ ಪುರಮಂಡಲ ಸೀಮೆಗೆ ಸೇರಿರುವುದು ಮತ್ತು ಪ್ರಮಾಣಕ್ಕೆ ಸಿದ್ಧವಿರುವುದು.

(2) ಈ ಎಲ್ಲಾ ಕ್ರಮದ ನಂ. 324/D 288 ಪೂಜು ಕಡಬ ತಾಲ್ಲೂಕು ಕಡಬ ಪುರಮಂಡಲ ಸೀಮೆಗೆ ಸೇರಿರುವುದು ಮತ್ತು ಪ್ರಮಾಣಕ್ಕೆ ಸಿದ್ಧವಿರುವುದು.

(a) ಈ ಎಲ್ಲಾ ಕ್ರಮದ ನಂ. 324/D 288 ಪೂಜು ಕಡಬ ತಾಲ್ಲೂಕು ಕಡಬ ಪುರಮಂಡಲ ಸೀಮೆಗೆ ಸೇರಿರುವುದು ಮತ್ತು ಪ್ರಮಾಣಕ್ಕೆ ಸಿದ್ಧವಿರುವುದು.

Chairman

Principals
Jindal Adarsh Vidyalaya
Shankar Hall, Town, 583153.
JSW Tewashini Saviduru (Tq.)
Ballari (Dist.) Karnataka.

Chairman
School Management Committee
JINDALADARSH VIDYALAYA

